

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ
ರಚನೆ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(i)

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಮಾನ್ಯ ಸಭಾಪತಿಯವರು



ಕಾರ್ಯದರ್ಶಿ



ಅಪರ ಕಾರ್ಯದರ್ಶಿ




ಅಧೀನ ಕಾರ್ಯದರ್ಶಿ



ಶಾಖಾಧಿಕಾರಿ




- 1) ಸಹಾಯಕರು 2) ದಲಾಯತ್ತು


ಕೆ.ಎನ್. ಶಾಂತ
ಅಧೀನ ಕಾರ್ಯದರ್ಶಿ
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ ಕಾರ್ಯಗಳ ವಿವರಗಳು

01	ಸಂಸದೀಯ ಪದಾರ್ಥಕಾರಿಗಳ ಆಪ್ತ ಸಿಬ್ಬಂದಿ ಶಾಖೆಗಳ ಪತ್ರಗಳ ಸ್ವೀಕಾರ ಮತ್ತು ರವಾನೆ ಮಾಡುವುದು
02	ವಿಧಾನ ಪರಿಷತ್ತಿನ ಸಚಿವಾಲಯದ ಎಲ್ಲ ಶಾಖೆಗಳ ಪತ್ರಗಳ ಸ್ವೀಕಾರ ಮತ್ತು ರವಾನೆ ಮಾಡುವುದು
03	ಘ್ರಾಂಕಿಸಿದ ಮಾಡುವ ಕಾರ್ಯ
04	ಸ್ವೀಕರಿಸಿದ ಪತ್ರಗಳನ್ನ ಆಯಾಯ ಆಪ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಗೆ ತಲುಪಿಸುವುದು
05	ಆಪ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಂದ ಬರುವ ಎಲ್ಲಾ ಪತ್ರಗಳನ್ನ ಅಂಟು ಹಾಕುವ ಕೆಲಸ ಮತ್ತು ಅಂಚೆ ಕಭೇರಿಗೆ ತಲುಪಿಸುವ ಕೆಲಸ
06	ಮುಖ್ಯ ಅಂಚೆ ಕಭೇರಿಯಿಂದ ಸಚಿವಾಲಯಕ್ಕೆ ಸಂಬಂಧಪಟ್ಟ ಅಂಚೆಪಟ್ಟಿಗೆ (5079)ಯಿಂದ ಪತ್ರಗಳನ್ನ ತರುವುದು.
07	ಮಹಾಲೋಪಾಲಕರ ಕಭೇರಿಗೆ ಪತ್ರಗಳನ್ನ ತಲುಪಿಸುವ ಕಾರ್ಯ ಮತ್ತು ಸೈಕಲ್ ಆಡಲಿ ಕೆಲಸ
08	ಸ್ವೀಕರಿಸಿದ ಪತ್ರಗಳನ್ನ ದಾಖಲಾತಿ ಮನ್ಯಕದಲ್ಲಿ ನಮೂದಿಸುವುದು ಮತ್ತು ಆಯಾಯ ಆಪ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಗೆ ತಲುಪಿಸುವುದು.
09	ಆಪ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಂದ ಬರುವ ಎಲ್ಲಾ ಪತ್ರಗಳನ್ನ ಅಂಟು ಹಾಕುವ ಕೆಲಸ ಮತ್ತು ಅಂಚೆ ಕಭೇರಿಗೆ ತಲುಪಿಸುವ ಕೆಲಸ
10	ಮುಖ್ಯ ಅಂಚೆ ಕಭೇರಿಯಿಂದ ಸಚಿವಾಲಯಕ್ಕೆ ಸಂಬಂಧಪಟ್ಟ ಅಂಚೆ ಪೆಟ್ಟಿಗೆ (5079) ಯಿಂದ ಪತ್ರಗಳನ್ನ ತರುವುದು.
11	ಮಹಾಲೋಪಾಲಕರ ಕಭೇರಿಗೆ ಪತ್ರಗಳನ್ನ ತಲುಪಿಸುವ ಕಾರ್ಯ


 ಕೆ.ವೆನ್. ರಾಂತೆ
 ಅಧಿನ ಕಾರ್ಯದರ್ಶಿ
 ಕನಾಂಟ್ ವಿಧಾನ ಪರಿಷತ್ತಿನ ಸಚಿವಾಲಯ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(ii)

(ii) ಅಧಿಕಾರಿಗಳ ಮತ್ತು ಸೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು:


ಕ್ರ.ನಂ	ಹೆದ್ದಿ	ಅಧಿಕಾರಗಳು/ಕರ್ತವ್ಯಗಳು
1	ಕಾರ್ಯದಲ್ಲಿ	<ul style="list-style-type: none"> ➤ ಕನಾರ್ಕ ವಿಧಾನ ಪರಿಷತ್ತಿನ ಸಚಿವಾಲಯದ ಮುಖ್ಯಸ್ಥರು. ➤ ಸಚಿವಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವುದು. ➤ ಮಾನ್ಯ ಸಭಾಪತಿಯವರಿಗೆ ಸಲಹೆ/ಮಾರ್ಗದರ್ಶನ ನೀಡುವುದು.
2	ಅಧೀನ ಕಾರ್ಯದಲ್ಲಿ	<ul style="list-style-type: none"> ➤ ಶಾಖೆಯ ಸಂಪೂರ್ಣ ಮೇಲ್ಮೈಚಾರಣಾ ಅಧಿಕಾರಿ. ➤ ಶಾಖಾಧಿಕಾರಿಗಳು ಮಂಡಿಸುವ ಕಡತಗಳ ಪರಿಶೀಲನೆ.
3	ಶಾಖಾಧಿಕಾರಿ	<ul style="list-style-type: none"> ➤ ಶಾಖೆಯ ಮೇಲ್ಮೈಚಾರಣೆ. ➤ ವಿಷಯ ನಿರ್ವಾಹಕರು ಮಂಡಿಸಿದ ಕಡತಗಳನ್ನು ಪರಿಶೀಲಿಸುವುದು.
4	ಸಹಾಯಕರು	<ul style="list-style-type: none"> ➤ ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು. ➤ ಮೇಲಾಧಿಕಾರಿಗಳು ವಹಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.
5	ದಲಾಯತ್ರೆ	<ul style="list-style-type: none"> ➤ ಕಚೇರಿಯನ್ನು ಅಚ್ಚುಕಟ್ಟಬ್ಬಿಗಿ ಮತ್ತು ಶುಚಿಯಾಗಿ ಇಡುವುದು. ➤ ಕಡತಗಳನ್ನು/ಪತ್ರಗಳನ್ನು ವಿಧಾನ ಸಭೆ/ವಿಧಾನ ಪರಿಷತ್ತಿನ ಇತರೆ ಶಾಖೆಗಳಿಗೆ ಹಾಗೂ ಇತರೆ ಇಲಾಖೆಗಳಿಗೆ ತಲುಪಿಸುವುದು. ➤ ಶಾಖೆಯ ಮೇಲಾಧಿಕಾರಿಗಳು ಮತ್ತು ಶಾಖೆಯ ಇತರೆ ಸೌಕರರು ವಹಿಸುವ ಕೆಲಸಗಳನ್ನು ನಿರ್ವಹಿಸುವುದು.

ರಾಜ್ಯ ಸಚಿವ
ಕೆ.ಎನ್.ಶಾಂತ
ಅಧೀನ ಕಾರ್ಯದಲ್ಲಿ
ಕನಾರ್ಕ ವಿಧಾನ ಪರಿಷತ್ತಿನ ಸಚಿವಾಲಯ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(iii)

(iii) ಮೇಲ್ವಿಚಾರಣೆ ಮತ್ತು ಹೊಂಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನ:

ಕ್ರ.ನಂ	ಹೆದ್ದಾಗಿ	ಕಾರ್ಯವಿಧಾನ
1	ವಿಷಯ ನಿರ್ವಹಕರು	<p>ಸಂಸದೀಯ ಪದಾಧಿಕಾರಿಗಳ ಆವ್ತ ಸಿಬ್ಬಂದಿ ಶಾಖೆಗಳ ಪತ್ರಗಳ ಸ್ವೀಕಾರ ಮತ್ತು ರವಾನೆ ಮಾಡುವುದು</p> <p>ವಿಧಾನ ಪರಿಷತ್ತಿನ ಸಚಿವಾಲಯದ ಎಲ್ಲ ಶಾಖೆಗಳ ಪತ್ರಗಳ ಸ್ವೀಕಾರ ಮತ್ತು ರವಾನೆ ಮಾಡುವುದು</p> <p>ಘ್ರಾಂಕಿಂಗ್ ಮಾಡುವ ಕಾರ್ಯ</p> <p>ಸ್ವೀಕರಿಸಿದ ಪತ್ರಗಳನ್ನ ಆಯಾಯ ಆವ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಗೆ ತಲುಪಿಸುವುದು</p> <p>ಸ್ವೀಕರಿಸಿದ ಪತ್ರಗಳನ್ನ ದಾಖಲಾತಿ ಮನ್ಯತೆ ಮನ್ಯತೆ ನಮೂದಿಸುವುದು ಮತ್ತು ಆಯಾಯ ಆವ್ತ ಸಿಬ್ಬಂದಿ ಶಾಖೆಗಳಿಗೆ ಹಾಗೂ ಸಚಿವಾಲಯದ ಶಾಖೆಗಳಿಗೆ ತಲುಪಿಸುವುದು.</p> <p>ವಿಷಯ ನಿರ್ವಹಕರ ಡೈರಿಯನ್ನ ನಿರ್ವಹಿಸುವುದು</p>
2	ಶಾಖಾಧಿಕಾರಿ	ಕಡತಗಳನ್ನ ಪರಿಶೀಲಿಸಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ತಿಳಿಸಿ ಅಧಿನ ಕಾರ್ಯದರ್ಶಿಯವರಿಗೆ ಮಂಡಿಸುವುದು
3	ಅಧಿನ ಕಾರ್ಯದರ್ಶಿ	ಕಡತಗಳನ್ನ ಪರಿಶೀಲಿಸಿ ಸೂಕ್ತತೆಯ ಬಗ್ಗೆ ತಿಳಿಸುವುದು ಹಾಗೂ ಚಾಲ್ತಿಯಲ್ಲಿರುವ ನಿಯಮಗಳು ಅಥವಾ ಅಧಿನಿಯಮಗಳಿಗನುಸಾರವಾಗಿ ಅವುಗಳನ್ನ ವ್ಯಾಖ್ಯಾನಿಸುವುದು ಅಥವಾ ಸೂಕ್ತ ನಿಜಾಯವನ್ನ ತೆಗೆದುಕೊಳ್ಳುವುದು
4	ಕಾರ್ಯದರ್ಶಿ	ವಿಶೇಷ ಮಂಡಳಿ/ಮಂಡಳಿ ಪ್ರತ್ಯಾಯೋಜಿಸಿದ ಅಧಿಕಾರದನ್ವಯ ಪ್ರಸಾರವನೆಯ ಬಗ್ಗೆ ಕೈಗೊಳ್ಳಬೇಕಾದ ಅನುಕ್ರಮದ ಕುರಿತು ನಿಜಾಯಿಸುವುದು ಮತ್ತು ಅವಶ್ಯವಿದ್ದಲ್ಲಿ ಅಂತಿಮ ಆದೇಶಕ್ಕಾಗಿ ಮಾನ್ಯ ಸಭಾಪತಿಯವರಿಗೆ ಕಡತವನ್ನ ಮಂಡಿಸುವುದು.


 ಶ್ರೀ ಎನ್. ಶಾಂತ
 ಅಧಿನ ಕಾರ್ಯದರ್ಶಿ
 ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(iv)

(iv) ಪತ್ರ ಸ್ವೀಕಾರ ಮತ್ತು ರವಾನೆ ಶಾಬೇಯ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸೂತ್ರಗಳು:

ಕ್ರ.ನಂ	ಹುದ್ದೆ	ಕಾರ್ಯವಿಧಾನ
1	ದಲಾಯತ್ರೆ	ಅವರಿಗೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುವುದು
2	ಬೆರಳೆಚ್ಚುಗಾರರು	ಆಡಳಿತ ಶಾಲೆ-2ರ ಬೆರಳೆಚ್ಚು ಕಾರ್ಯಗಳನ್ನು ನಿರ್ವಹಿಸುವುದು
3	ವಿಷಯ ನಿರ್ವಹಕರು	ಅವರಿಗೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುವುದು ಕಡತ/ಸ್ವೀಕೃತಿ ಗಳನ್ನು ಮಂಡಿಸಲು ಮೂರು ದಿನಗಳವರೆಗೆ ಕಾಲಾವಕಾಶ ಆದ್ಯತೆಯಾಗಿದ್ದಲ್ಲಿ ಕೂಡಲೇ ಮಂಡಿಸುವುದು
4	ಶಾಖಾಧಿಕಾರಿ ಅಧೀಕ್ಷ ಕಾರ್ಯದರ್ಶಿ ಅಪರ ಕಾರ್ಯದರ್ಶಿ ಕಾರ್ಯದರ್ಶಿ	ಆದ್ಯತೆಯ ಮೇಲೆ ಕಾರ್ಯಗಳನ್ನು ನಿರ್ವಹಿಸುವುದು

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(v)

(v) ಪತ್ರ ಸ್ವೀಕಾರ ಮತ್ತು ರವಾನೆ ಶಾಬೇಯ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ಅಥವಾ ಉದ್ದೋಷಿಗಳು ಬಳಸುವ ನಿಯಮಗಳು, ಅನುಸೂಚಿಗಳು ಕೈಪಡಿಗಳು ಮತ್ತು ದಾಖಲೆಗಳು:

1. ಕನಾಟಕ ವಿಧಾನ ಪರಿಷತ್ತಿನ ಕಚೇರಿ ಕಾರ್ಯವಿಧಾನದ ಕೈಪಡಿ ಭಾಗ-1 ಮತ್ತು ಭಾಗ-2
2. ಕನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು


ಕೆ.ವೆನ್. ಶಾಂತ
ಅಧೀಕ್ಷ ಕಾರ್ಯದರ್ಶಿ
ಕನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(vi)

(vi) ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ:

1. ಫಾರ್ಮಾಚಿತಿ ಡಯಂಟ್

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(vii)


ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚನಲು ಅಥವಾ ಅವರ ಪ್ರಾತಿನಿಧಿವಿರುವಂತೆ ಮಾಡಲು ಇರುವಂಥ ವ್ಯವಸ್ಥೆಗಳ ವಿವರಗಳು:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(viii)

ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು, ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿ:

-ಅನ್ವಯಿಸುವುದಿಲ್ಲ-


 ಕೆ.ವೆನ್. ಶಾಂತ
 ಅಧಿನ ಕಾರ್ಯದರ್ಶಿ
 ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(ix)

ಪತ್ರ ಸ್ವೀಕಾರ ಮತ್ತು ರವಾನೆಯ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ

ಶ್ರೀಮತಿ ಕೆ.ಆರ್. ಮಹಾಲಕ್ಷ್ಮಿ
ಕಾರ್ಯದಶೀಲ

ಶ್ರೀಮತಿ ಎನ್. ನಿಮಂತ
ಅಪರ ಕಾರ್ಯದಶೀಲ

ಶ್ರೀಮತಿ ಕೆ.ಎನ್. ಶಾಂತ
ಅಧಿನ ಕಾರ್ಯದಶೀಲ

ಶ್ರೀ ಎನ್. ಚಂದ್ರಶೇಖರ್
ಶಾಖಾಧಿಕಾರಿ

1) ಶ್ರೀಮತಿ ಮಾಲಾ
ಸಹಾಯಕರು

2) ಶ್ರೀಮತಿ ಶಾಂತ
ದಲಾಯತ್ರೆ

3) ಲೋಕೇಶ್
ದಲಾಯತ್ರೆ

ಶಾಂತ
ಕೆ.ಎನ್. ಶಾಂತ
ಅಧಿನ ಕಾರ್ಯದಶೀಲ
ಕನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(x)

ವಿಧಾನ ಪರಿಷತ್ತಿನ ಸಚಿವಾಲಯದ ನೀಯಮಗಳಲ್ಲಿ ಉಪಬಂಧಿಸಿರವಂತೆ ಪರಿಹಾರದ ವ್ಯವಸ್ಥೆಯು ಸೇರಿದಂತೆ ಪತ್ರ ಸ್ವೀಕಾರ ಮತ್ತು ರವಾನೆ ಆಬೀಯ ಪ್ರತಿಯೊಬ್ಬ ಅಧಿಕಾರಿಗಳು ಮತ್ತು ನೌಕರರು ಪಡೆಯುವ ತಿಂಗಳ ಸಂಬಳ:

ಅಧಿಕಾರಿ/ನೌಕರರ ಹೆಸರು ಶ್ರೀಯುತರಾಗಳಾದ:	ಮೂಲ ವೇತನ
ಕೆ.ಆರ್. ಮಹಾಲಕ್ಷ್ಮಿ	1,04,600
ಎನ್. ನಿಮ್ಮಲ	97,100
ಕೆ.ಎನ್.ಶಾಂತ	52,650
ಎನ್. ಚಂದ್ರಶೇಖರ್	43,100
ಮಾಲಾ	30,350
ಸಿ. ಲೋಕೇಶ್	17,000
ಶಾಂತ	17,000

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xi)

ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟ್ಟಾಡೆಗಳ ವರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಏಜೆನ್ಸಿ ಹಂಚಿಕೆ ಮಾಡಲಾದ ಆಯವ್ಯಯ:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xii)


ಹಂಚಿಕೆ ಮಾಡಲಾದ ಮೊಬಿಲಿಸ್ಟ್ ಬಳಗೊಂಡು, ಸಹಾಯ ಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xiii)

ನೀಡಿರುವ ರಿಯಾಲಿಟಿಗಳು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ

-ಅನ್ವಯಿಸುವುದಿಲ್ಲ-



ಶ್ರೀ.ಎನ್. ಶಾಂತ
ಅಧಿನ ಕಾರ್ಯದರ್ಶಿ
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xiv)

ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಯ ಲಭ್ಯವಿರುವ ಅಥವಾ ಹೊಂದಿರುವ, ವಿದ್ಯುನ್‌ನಾನ್ ರೂಪಕ, ಪರಿವರ್ತೀಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು:

- ಫ್ಲೋಚಿಂಗ್ ಡಿಜಿಟಲ್

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xv)

-ಅನ್ವಯಿಸುವುದಿಲ್ಲ-

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(b)(xvi)

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು ಮತ್ತು ಪದನಾಮಗಳು ಮತ್ತು ಇತರೆ ವಿವರಗಳು:

ಕ್ರ.ಸಂ	ಸಾರ್ವಜನಿಕ ಸಂಪರ್ಕಾರ್ಥಿಕಾರಿಗಳ ಹೆಸರು	ದೂರವಾಣಿ ಸಂಖ್ಯೆ
1	ಕೆ.ಆರ್. ಮಹಾಲಕ್ಷ್ಮಿ ಕಾರ್ಯದರ್ಶಿ ಹಾಗೂ ಮೊದಲನೇ ಮೇಲ್ಕೂನವಿ ಪ್ರಾಧಿಕಾರ	080-22250450
2	ಕೆ.ಎನ್. ಶಾಂತ ಅಧೀನ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ	080-22033815

ರಾತ್ರಿ
 ಕೆ.ಎನ್. ಶಾಂತ
 ಅಧೀನ ಕಾರ್ಯದರ್ಶಿ
 ಕನಾರ್ಕ ವಿಧಾನ ಪರಿಷತ್ತಿನ ಸಚಿವಾಲಯ